

ಕರ್ನಾಟಕ ಲೋಕಾಯುಕ್ತ

ಸಂಖ್ಯೆ: ಕಂಪ್ಲೆಂಟ್/ಉಪಲೋಕ್/ಬಿಡಿ/3333/2017/ಉನಿವಿ-4

ಬಹುಮಹಡಿಗಳ ಕಟ್ಟಡ,  
ಡಾ||ಬಿ.ಆರ್.ಅಂಭೇಡ್ಕರ್ ವೀಧಿ,  
ಬೆಂಗಳೂರು, ದಿನಾಂಕ:22/03/2019

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12(3)ರ ಅನ್ವಯ ವರದಿ

ವಿಷಯ: ಸರ್ಕಾರಿ ನೌಕರರಾದ ಕೋಲಾರ ಜಿಲ್ಲೆ ಮತ್ತು ತಾಲ್ಲೂಕ್ ಷಾಪೂರ ಗ್ರಾಮ ಪಂಚಾಯತ್‌ನ 1) ಅಧ್ಯಕ್ಷರಾಗಿದ್ದ ಶ್ರೀಮತಿ.ವಿಜಯಲಕ್ಷ್ಮಿ ಮತ್ತು 2) ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀ.ಕೆ.ಎನ್.ಸತ್ಯನಾರಾಯಣ ರೆಡ್ಡಿ [ಪ್ರಸ್ತುತ ನಿವೃತ್ತ] ರವರ ದುರ್ನಡತೆಯ ಬಗ್ಗೆ.

\*\*\*\*\*

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕ್ ಚೇಳೂರು ಹೋಬಳಿ ಪುಲಗಲ್ಲು ಅಂಚೆ ಊದವಾರಪಲ್ಲಿ ಗ್ರಾಮ ನಿವಾಸಿಯಾದ ಶ್ರೀ.ವಿ.ರಾಮಕೃಷ್ಣಪ್ಪ ಬಿನ್ ಲೇಟ್.ಅಂಜನೇಯಲು (ಇನ್ನು ಮುಂದೆ "ದೂರುದಾರರು" ಎಂದು ಕರೆಯಲ್ಪಡುತ್ತಾರೆ) ತಮ್ಮ ದೂರಿನಲ್ಲಿ ಕೋಲಾರ ಜಿಲ್ಲೆ ಮತ್ತು ತಾಲ್ಲೂಕ್ ಷಾಪೂರ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಶ್ರೀ.ಕೋದಂಡರಾಮಯ್ಯ (ಇನ್ನು ಮುಂದೆ 'ಎದುರುದಾರರು' ಎಂದು ಕರೆಯಲ್ಪಡುತ್ತಾರೆ) ರವರ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ನೀಡಿದ ದೂರನ್ನು ಕರ್ನಾಟಕ ಲೋಕಾಯುಕ್ತ ಕಾಯಿದೆಯ ಕಲಂ 9ರ ಅಡಿಯಲ್ಲಿ ತನಿಖೆಗೆ ತೆಗೆದುಕೊಂಡಿದ್ದಿದೆ.

2. ದೂರಿನ ಸಂಕ್ಷಿಪ್ತ ವಿವರಣೆ:- ಕೋಲಾರ ಜಿಲ್ಲೆ ಮತ್ತು ತಾಲ್ಲೂಕ್ ಶಾಪೂರ ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದಂತೆ, 13ನೇ ಹಣಕಾಸು ಯೋಜನೆಯಡಿಯಲ್ಲಿ ದಿನಾಂಕ:01/02/13 ರಿಂದ 19/08/14 ರವರೆಗೆ ಸರ್ಕಾರದಿಂದ ಎಷ್ಟು ಹಣ ಮಂಜೂರಾಗಿದೆ? ಅದರಲ್ಲಿ ಎಷ್ಟು ಹಣ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ? ಎಂಬ ಬಗ್ಗೆ ಕ್ರಿಯಾ ಯೋಜನೆ ಮತ್ತು ಬ್ಯಾಂಕ್ ಫಾರ್ ಶೀಟ್, ನಗದು ಪುಸ್ತಕ ಮತ್ತು ವೋಚರ್‌ಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿತ್ತು. ಎದುರುದಾರರು ಬ್ಯಾಂಕ್ ಫಾರ್ ಶೀಟ್ ಮಾತ್ರ ನೀಡಿರುತ್ತಾರೆ. ಅದನ್ನು ಪರಿಶೀಲಿಸಲಾಗಿ, ₹24,24,229/- ಹಣ ಬಂದಿರುವುದು ಕಂಡು ಬಂದಿರುತ್ತದೆ. ಆದರೆ, ನಗದು ಪುಸ್ತಕ ಮತ್ತು ವೋಚರ್‌ಗಳನ್ನು ನೀಡದಿರುವುದರಿಂದ, ಮಾಹಿತಿ ಹಕ್ಕು ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿದ್ದು, ದಾಖಲೆಗಳನ್ನು ನೀಡುವಂತೆ ನಿರ್ದೇಶನ ನೀಡಿದ್ದರೂ ಸಹ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ. ಸದರಿ ಗ್ರಾಮ ಪಂಚಾಯತ್‌ಗೆ

ಮಂಜೂರಾದ ಹಣವನ್ನು ಎದುರುದಾರರು ಅಭಿವೃದ್ಧಿ ಕೆಲಸಗಳಿಗೆ ಬಳಸದೇ ದುರುಪಯೋಗ ಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.

3. ದೂರಿಗೆ ಎದುರುದಾರರಿಂದ ಆಕ್ಷೇಪಣೆಯನ್ನು ಕೇಳಲಾಗಿ, ಎದುರುದಾರರು ತಮ್ಮ ಆಕ್ಷೇಪಣೆಯಲ್ಲಿ -

ದೂರುದಾರರು ಮಾಹಿತಿ ಹಕ್ಕು ಕಾಯಿದೆ ಅಡಿ ನೀಡಿದ ಅರ್ಜಿಯಲ್ಲಿ ದಿನಾಂಕ:29/04/15ರಂದು ಬ್ಯಾಂಕ್ ಪಾರ್ ಶೀಟ್ ಮತ್ತು ನಗದು ಪುಸ್ತಕದ ನಕಲು ಪ್ರತಿಗಳನ್ನು ನೀಡಿದ್ದು, ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ.ಸತ್ಯನಾರಾಯಣ ರೆಡ್ಡಿ (ನಿವೃತ್ತ ಪಿಡಿಒ) ರವರನ್ನು ವಿಚಾರಿಸಲಾಗಿ, ವೋಚರ್‌ಗಳನ್ನು ಲೆಕ್ಕ ತಪಾಸಣೆಗಾಗಿ ನೀಡಿದ್ದು, ಅವುಗಳು ಬಂದ ನಂತರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದಂತೆ ದಿ:19/05/15ರಂದು ದೂರುದಾರರಿಗೆ ಮತ್ತೊಮ್ಮೆ ಅಂಚೆ ಮುಖೇನ ಮಾಹಿತಿಯನ್ನು ನೀಡಿದೆ. ದೂರುದಾರರು ಕರ್ನಾಟಕ ಮಾಹಿತಿ ಆಯೋಗದಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ ದೂರುದಾರರಿಗೆ ಕ್ರಿಯಾ ಯೋಜನೆಯನ್ನು ನೀಡಲು ಸೂಚಿಸಿದಂತೆ ದೂರುದಾರರಿಗೆ ಸದರಿ ದಾಖಲೆಯನ್ನು ಅಂಚೆ ಮುಖೇನ ರವಾನಿಸಿರುವ ಅಂಚೆ ಸ್ವೀಕೃತಿ ಪ್ರತಿಯನ್ನು ಪರಿಗಣಿಸಿ, ಮೇಲ್ಮನವಿ ವಿಲೇ ಆಗಿದೆ. ದೂರುದಾರರು ಕೋರಿರುವ ಮಾಹಿತಿ \ ದಾಖಲೆಗಳನ್ನು ನೀಡಿರುವುದರಿಂದ, ದೂರನ್ನು ಮುಕ್ತಾಯಗೊಳಿಸಬೇಕೆಂದು ಕೋರಿದ್ದಲ್ಲದೇ, ತಾವು ಷಾಪೂರು ಗ್ರಾಮ ಪಂಚಾಯತ್‌ನಲ್ಲಿ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಹೆಚ್ಚುವರಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.

4. ಎದುರುದಾರರು ಸದರಿ ಪಂಚಾಯತ್‌ನಲ್ಲಿ ದಿ:11/04/16 ರಿಂದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸದರಿಯವರು ಸಲ್ಲಿಸಿದ ಸೇವಾ ವಿವರದಲ್ಲಿ ಕಂಡು ಬಂದಿದ್ದು, ದೂರಿನಲ್ಲಿ ಹೇಳಿದ ಅವಧಿಯಲ್ಲಿ ಶ್ರೀಮತಿ.ವಿಜಯಲಕ್ಷ್ಮಿ ರವರು ಪಂಚಾಯತ್ ಅಧ್ಯಕ್ಷರಾಗಿ ಮತ್ತು ಶ್ರೀ.ಸತ್ಯನಾರಾಯಣ ರೆಡ್ಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ದಾಖಲೆಗಳಿಂದ ಕಂಡು ಬಂದಿದ್ದರಿಂದ, ಸದರಿಯವರುಗಳನ್ನು 2 ಮತ್ತು 3ನೇ ಎದುರುದಾರರುಗಳನ್ನಾಗಿ ಮುಖಪುಟದಲ್ಲಿ ಸೇರಿಸಿ, ಸದರಿಯವರುಗಳಿಂದ ದೂರಿಗೆ ಆಕ್ಷೇಪಣೆಯನ್ನು ಕೇಳಲಾಯಿತು.

5. ಎರಡನೇ (2ನೇ) ಎದುರುದಾರರು ಆಕ್ಷೇಪಣೆಯನ್ನು ಸಲ್ಲಿಸಿಲ್ಲ.

6. ಮೂರನೇ (3ನೇ) ಎದುರುದಾರರು ತಮ್ಮ ಆಕ್ಷೇಪಣೆಯಲ್ಲಿ -

ತಾವು ದಿನಾಂಕ:01/04/13 ರಿಂದ 31/11/13 ಮತ್ತು 01/04/14 ರಿಂದ 31/05/14ರವರೆಗೆ ಷಾಪೂರು ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ದಿನಾಂಕ:31/05/14ರಂದು ಸೇವೆಯಿಂದ ವಯೋ ನಿವೃತ್ತಿಗೊಂಡಿದ್ದು, ಶ್ರೀ.ಬಿ.ಜಿ.ವಾರಾಯಣಸ್ವಾಮಿ ರವರು ದಿನಾಂಕ:01/12/2013 ರಿಂದ 31/03/14ರವರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ತಾವು ಪಂಚಾಯತ್‌ಗೆ ಖುದ್ದಾಗಿ ಹೋಗಿ ದಾಖಲೆಗಳನ್ನು ಪರಿಶೀಲಿಸಿದಾಗ, ದೂರುದಾರರು ಕೇಳಿದ ಎಲ್ಲಾ ದಾಖಲೆಗಳು ಲಭ್ಯವಿರುವುದು ಕಂಡು ಬಂದಿದೆ. ಪಂಚಾಯತ್‌ನಲ್ಲಿ ಲಭ್ಯವಿರುವ ಬಿಲ್‌ಗಳನ್ನು ಹಾಲೀ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವರಿಗೆ ನೀಡಲು ಹೋದಾಗ, ಅವರು ಬಿಲ್ಲುಗಳನ್ನು ತೆಗೆದುಕೊಂಡಿಲ್ಲವೆಂದು ಹೇಳಿದ್ದಾರೆ.

7. ಕಡತ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಕಂಡು ಬರುವ ಅಂಶಗಳೇನೆಂದರೆ:

1) ಹದಿಮೂರನೇ [13ನೇ] ಹಣಕಾಸು ಯೋಜನೆಯಡಿ ಸರ್ಕಾರದಿಂದ ಷಾಪೂರು ಗ್ರಾಮ ಪಂಚಾಯತ್‌ಗೆ ಬಿಡುಗಡೆಯಾಗುವ ಅನುದಾನವು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಷಾಪೂರು ಶಾಖೆಯ ಪಂಚಾಯತ್‌ನ ಖಾತೆ ಸಂ:10842100006515ಗೆ-ಜಮಾ ಆಗುತ್ತಿದೆಯೆಂಬ ಅಂಶವು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯಲ್ಲಿ ಕಂಡು ಬಂದಿದೆ. 2013ನೇ ಜನವರಿ ತಿಂಗಳಿನಿಂದ 2014, ಏಪ್ರಿಲ್ ತಿಂಗಳಿನವರೆಗೆ ನದರಿ ಯೋಜನೆ ಅಡಿ ನದರಿ ಖಾತೆಗೆ ಈ ಕೆಳಗಿನ ದಿನಾಂಕಗಳಂದು ಹಣ ಜಮಾ ಆಗಿರುವುದು ಕಂಡು ಬಂದಿದೆ -

ಕ್ರ. ಸಂ.	ದಿನಾಂಕ	ಮೊತ್ತ ₹ ಗಳಲ್ಲಿ
1	23/02/2013	1854.00
2	20/03/2013	258925.00
3	25/03/2013	169293.00
4	05/07/2013	169293.00
5	26/07/2013	291140.00
6	06/01/2014	237017.00
7	23/01/2014	5000.00
8	29/04/2014	414290.00
ಒಟ್ಟು ಮೊತ್ತ		1546918.00

2) ಸದರಿ ಅವಧಿಯಲ್ಲಿ ಸದರಿ ಖಾತೆಯಿಂದ ಈ ಕೆಳಗಿನ ದಿನಾಂಕಗಳಂದು ಹಣ ಖರ್ಚು ಮಾಡಿರುವುದು ಕಂಡು ಬಂದಿದೆ -

ಕ್ರ.ಸಂ.	ಹೆಸರು	ಶ್ರೀ.\ ಶ್ರೀಮತಿ.	ಚೆಕ್ ಸಂಖ್ಯೆ & ದಿನಾಂಕ	ಮೊತ್ತ
1	ಮುನೆಪ್ಪ		324750, 02/03/13	3500.00
2	ರಾಯಲ್ ಹಾರ್ಡ್‌ವೇರ್		959351, 30/03/13	48500.00
3	ಎಸ್‌ಬಿ-700		959352, 30/03/13	46540.00
4	ರಾಯಲ್ ಹಾರ್ಡ್‌ವೇರ್		959353, 06/06/13	46500.00
5	ರಾಯಲ್ ಹಾರ್ಡ್‌ವೇರ್		959354, 06/06/13	35000.00
6	ಎಸ್‌ಬಿ-004780		959355, 07/06/13	16250.00
7	--		959357, 28/06/13	36,000.00
8	ಎಸ್.ಚಂದ್ರಯ್ಯ ಶೆಟ್ಟಿ		959358, 28/06/13	21,000.00
9	ಎಸ್.ಚಂದ್ರಯ್ಯ ಶೆಟ್ಟಿ		959359, 04/07/13	32,400.00
10	ಎಸ್.ಚಂದ್ರಯ್ಯ ಶೆಟ್ಟಿ		959360, 04/07/13	36,780.00
11	ಬಿಲ್		959356, 06/07/13	10,000.00
12	ವೆಂಕಟಮುನಿಯಪ್ಪ		959361, 19/07/13	6,000.00
13	ಎಂ.ನಾಗರಾಜಪ್ಪ		959362, 19/09/13	12,750.00
14	ಆರ್.ಶಂಕರಪ್ಪ		959364, 21/09/13	22,850.00
15	ಆರ್.ಶಂಕರಪ್ಪ		959363, 21/09/13	40,600.00
16	ಎಸ್.ಚಂದ್ರಯ್ಯ ಶೆಟ್ಟಿ		959365, 27/09/13	10,000.00
17	ಎಸ್.ಚಂದ್ರಯ್ಯ ಶೆಟ್ಟಿ		959366, 27/09/13	15,500.00
18	ಎಸ್.ಚಂದ್ರಯ್ಯ ಶೆಟ್ಟಿ		959367, 30/09/13	15,000.00
19	ಎಸ್‌ಬಿ-5995		959368, 01/10/13	6,500.00
20	ಎಂ.ನಾಗರಾಜಪ್ಪ		959369, 03/10/13	45,600.00
21	ಎಂ.ನಾಗರಾಜಪ್ಪ		959370, 03/10/13	47,800.00
22	ಎಸ್‌ಬಿ-000215		959371, 12/10/13	13,600.00
23	ಎಸ್‌ಬಿ-000215		959372, 12/10/13	23,000.00
24	ಸುಮಂತ್ ಎಂಟರ್‌ಪ್ರೈಸಸ್		959374, 08/11/13	40,647.00
25	ಸುಮಂತ್ ಎಂಟರ್‌ಪ್ರೈಸಸ್		959375, 08/11/13	37,075.00
26	ನಾಗರಾಯ.ಬಿ		351, 14/11/13	6,500.00
27	ಕೆ.ವಿ.ಶ್ರೀನಿವಾಸಗೌಡ		352, 14/11/13	49,500.00
28	ಬಿಲ್		959373, 17/12/13	55,000.00
29	ವೇತನ		353, 04/01/14	77,600.00
30	ವೇತನ		354, 04/01/14	27,600.00

31	ಆರ್.ಶಂಕರಪ್ಪ	355, 13/01/14	53,952.00
32	ಎನ್.ಚಂದ್ರೇಗೌಡ	356, 17/01/14	51,850.00
33	ಸುಮಂತ್ ಎಂಟರ್‌ಪ್ರೈಸಸ್	357, 22/01/14	21,500.00
34	ಸುಮಂತ್ ಎಂಟರ್‌ಪ್ರೈಸಸ್	359, 01/02/14	49,000.00
35	ಸುಮಂತ್ ಎಂಟರ್‌ಪ್ರೈಸಸ್	360, 01/02/14	5,500.00
36	ಎನ್.ಚಂದ್ರಯ್ಯ ಶೆಟ್ಟಿ	981, 07/02/14	31,000.00
37	ವಾಸ್ತವ್ ಕರ್ನಾಟಕ	983, 14/02/14	3,100.00
38	ಸಂಪಾದಕರು, ಹಿರಿಯ	982, 21/02/14	4,500.00
39	ರಾಯಲ್ ಹಾರ್ಡ್‌ವೇರ್	984, 27/03/14	41,000.00
40	ರಾಯಲ್ ಹಾರ್ಡ್‌ವೇರ್	985, 27/03/14	44,434.00
41	ಎಸ್‌ಬಿ-5787	986, 22/04/14	5,500.00
ಒಟ್ಟು ಮೊತ್ತ			11,96,928.00

3) ಹಿಂದಿನ ಖಂಡಿಕೆ-2ರ ಖರ್ಚುಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನಂತೆ ದಾಖಲೆಗಳಿವೆ -

1. ಕ್ರಮ ಸಂಖ್ಯೆ-1 - ದಿನಾಂಕ:02/03/13ರ ₹3,500/-ಗಳ ಹಣ ಸಂದಾಯ ರಸೀದಿ ಮಾತ್ರ ಇದೆ;
2. ಕ್ರಮ ಸಂಖ್ಯೆ-2 - ಸದರಿ ಖರ್ಚಿಗೆ ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-378 ರಿಂದ 383 ದಿನಾಂಕ:29/03/13 ಕ್ರಮವಾಗಿ, ₹6,061/-, ₹7,542/-, ₹1,834/-, ₹4,493/-, ₹9,188/- ಮತ್ತು ₹19,382/-, ಒಟ್ಟು ₹48,500/-ಗಳಿಗೆ ಇದೆ;
3. ಕ್ರಮ ಸಂಖ್ಯೆ-3 - ಸದರಿ ಖರ್ಚಿಗೆ ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-1157 ದಿನಾಂಕ:30/03/13 ₹49,863/-ಗಳಿಗೆ ಮಾತ್ರ ಇದೆ;
4. ಕ್ರಮ ಸಂಖ್ಯೆ-4 - ಸದರಿ ಖರ್ಚಿಗೆ ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-817 ದಿನಾಂಕ:06/06/13 ₹14,159/-ಗಳಿಗೆ ಮಾತ್ರ ಇದೆ. ಆದರೆ, ನಗದು ವಹಿಯಲ್ಲಿ ₹46,500/-ನ್ನು ಖರ್ಚು ತೋರಿಸಿ, ಅಷ್ಟೇ ಮೊತ್ತಕ್ಕೆ ಚೆಕ್ ಅನ್ನು ನೀಡಿದೆ;
5. ಕ್ರಮ ಸಂಖ್ಯೆ-5 - ಸದರಿ ಖರ್ಚಿಗೆ ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-1779, 1780 & 1781 ದಿನಾಂಕ:06/06/13 ಕ್ರಮವಾಗಿ, ₹8,190/-, ₹11,579/- ಮತ್ತು ₹15,236/- ಒಟ್ಟು ₹35,005/-ಗಳಿಗೆ ಇದೆ. 3 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ನೀಡಿದೆ;
6. ಕ್ರಮ ಸಂಖ್ಯೆ-6 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ಸಂಖ್ಯೆ-291 ದಿನಾಂಕ:07/06/13 ₹16,250/- ಮಾತ್ರ ಇದೆ. ಅಬ್ಜುಣಿ ಗ್ರಾಮಕ್ಕೆ ಕುಡಿಯುವ ನೀರಿನ ಹೆಚ್ಚೆ

209

ಕೊಳವೆ ಬಾವಿಯ ಷೋಟಾಂಗ್ ಪೂಷ್ ದುರಸ್ತಿ ಬಾಬು ಎಂದು ನಗದು ವಹಿಯಲ್ಲಿ ಖರ್ಚು ತೋರಿಸಿ, ಖಾಸಗಿ ವ್ಯಕ್ತಿಯ ಹೆಸರಿಗೆ ಹಣ ವರ್ಗಾವಣೆ ಮಾಡಿದೆ;

7. ಕ್ರಮ ಸಂಖ್ಯೆ-7 - ದಿನಾಂಕ:20/06/13ರ ತಲಾ ₹36,000/-, ₹4,900/-, ₹3,600/- ₹4,900/-, ₹4,900/-, ₹4,900/-, ₹4,900/-, ₹4,900/- ಮತ್ತು ₹3,000/-ಗಳ ಹಣ ಸಂದಾಯದ 9 ರಸೀದಿಗಳು ಮಾತ್ರ ಇದೆ. ಸದರಿ ಎಲ್ಲಾ ರಸೀದಿಗಳ ಬಾಬು ಒಂದೇ ಚೆಕ್ ಅನ್ನು ನೀಡಿದೆ;
8. ಕ್ರಮ ಸಂಖ್ಯೆ-8 - ದಿನಾಂಕ:28/06/13ರ ತಲಾ ₹21,000/-, ₹4,000/-, ₹4,900/- ₹4,900/-, ₹2,300/- ಮತ್ತು ₹4,900/-ಗಳ ಹಣ ಸಂದಾಯದ 6 ರಸೀದಿಗಳು ಮಾತ್ರ ಇದೆ. ಸದರಿ ಎಲ್ಲಾ ರಸೀದಿಗಳ ಬಾಬು ಒಂದೇ ಚೆಕ್ ಅನ್ನು ನೀಡಿದೆ;
9. ಕ್ರಮ ಸಂಖ್ಯೆ-9 - ದಿನಾಂಕ:04/07/13ರ ತಲಾ ₹32,400/-, ₹4,900/-, ₹4,900/- ₹4,900/-, ₹4,900/-, ₹4,900/-, ₹4,900/- ಮತ್ತು ₹3,900/-ಗಳ ಹಣ ಸಂದಾಯದ 8 ರಸೀದಿಗಳು ಮಾತ್ರ ಇದೆ. ಸದರಿ ಎಲ್ಲಾ ರಸೀದಿಗಳ ಬಾಬು ಒಂದೇ ಚೆಕ್ ಅನ್ನು ನೀಡಿದೆ;
10. ಕ್ರಮ ಸಂಖ್ಯೆ-10 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ನಂ.292, 293 ಮತ್ತು 294 ದಿನಾಂಕ:03/07/13 ಮತ್ತು 04/07/13, ಕ್ರಮವಾಗಿ ₹16,100/-, ₹17,600/- ಮತ್ತು ₹3,080/-ಗಳು, ಒಟ್ಟು ₹36,780/- ಇದೆ. 3 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ;
11. ಕ್ರಮ ಸಂಖ್ಯೆ-11 - ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕ್ ಪಂಚಾಯತ್, ಕೋಲಾರ ರವರ ಹೆಸರಿಗೆ ನೀಡಿರುವ ದಿನಾಂಕ:25/06/13ರ ಚೆಕ್ ಮಾತ್ರ ಇದೆ. ನಗದು ವಹಿಯಲ್ಲಿ ಕೈಪಂಪ್ ದುರಸ್ತಿ ಬಾಬು ಸದರಿ ಚೆಕ್ ಅನ್ನು ನೀಡಿದೆಯೆಂದು ನಮೂದಿಸಿದೆ;
12. ಕ್ರಮ ಸಂಖ್ಯೆ-12 - ದಿನಾಂಕ:19/07/13ರ ₹6,000/-ಗಳ ಹಣ ಸಂದಾಯ ರಸೀದಿ ಮಾತ್ರ ಇದೆ;
13. ಕ್ರಮ ಸಂಖ್ಯೆ-13 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ನಂ.1 ದಿನಾಂಕ:19/09/13 ₹12,750/- ಇದೆ. ಸದರಿ ಬಿಲ್‌ಗೆ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ;
14. ಕ್ರಮ ಸಂಖ್ಯೆ-14 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ನಂ.5 ಮತ್ತು 6 ದಿನಾಂಕ:22/09/13 ಕ್ರಮವಾಗಿ ₹12,300/- ಮತ್ತು ₹9,950/-ಗಳು, ಒಟ್ಟು ₹22,250/- ಮಾತ್ರ ಇದೆ. 2 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ₹22,850/- ಮೊತ್ತಕ್ಕೆ ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದ್ದು, ₹600/- ಹೆಚ್ಚುವರಿಯಾಗಿದೆ;

15. ಕ್ರಮ ಸಂಖ್ಯೆ-15 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ನಂ.3, 4 ಮತ್ತು 14 ದಿನಾಂಕ:20/09/13 ಮತ್ತು 21/09/13, ಕ್ರಮವಾಗಿ ₹15,300/-, ₹14,500/- ಮತ್ತು ₹10,800/-ಗಳು, ಒಟ್ಟು ₹40,600/- ಮಾತ್ರ ಇದೆ. 3 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ;
16. ಕ್ರಮ ಸಂಖ್ಯೆ-16 - ರಾಕೇಶ್ & ಫಾರ್ಟಿಲೈಜರ್ಸ್ ರವರ ಬಿಲ್ ನಂ.175, 176 ಮತ್ತು 177 ದಿನಾಂಕ:27/09/13 ಕ್ರಮವಾಗಿ ₹4,635/-, ₹4,850/- ಮತ್ತು ₹630/-ಗಳು, ಒಟ್ಟು ₹10,115/- ಮಾತ್ರ ಇದೆ. 3 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ. ಆದರೆ, ನಗದು ವಹಿಯಲ್ಲಿ ಕೈಪಂಪ್ ನಿರ್ವಹಣೆಗಾಗಿ ತಾಲ್ಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿದೆಯೆಂದು ಖರ್ಚು ತೋರಿಸಿದೆ;
17. ಕ್ರಮ ಸಂಖ್ಯೆ-17 - ರಾಕೇಶ್ & ಫಾರ್ಟಿಲೈಜರ್ಸ್ ರವರ ಬಿಲ್ ನಂ.166, 167, 168 ಮತ್ತು 170 ದಿನಾಂಕ:27/09/13 ಕ್ರಮವಾಗಿ ₹4,592/-, ₹4,708/-, ₹4,994/- ಮತ್ತು ₹1,218/- ಗಳು, ಒಟ್ಟು ₹15,512/- ಮಾತ್ರ ಇದೆ. 4 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ;
18. ಕ್ರಮ ಸಂಖ್ಯೆ-18 - ರಾಕೇಶ್ & ಫಾರ್ಟಿಲೈಜರ್ಸ್ ರವರ ಬಿಲ್ ನಂ.171, 172, 173 ಮತ್ತು 174 ದಿನಾಂಕ:30/09/13 ಕ್ರಮವಾಗಿ ₹4,549/-, ₹4,830/-, ₹4,570/- ಮತ್ತು ₹1,105/- ಗಳು, ಒಟ್ಟು ₹15,054/- ಇದೆ. 4 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ. ಆದರೆ, ನಗದು ವಹಿಯಲ್ಲಿ ಕೈಪಂಪ್ ನಿರ್ವಹಣೆಗಾಗಿ ತಾಲ್ಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿದೆಯೆಂದು ಖರ್ಚು ತೋರಿಸಿದೆ;
19. ಕ್ರಮ ಸಂಖ್ಯೆ-19 - ರಾಕೇಶ್ & ಫಾರ್ಟಿಲೈಜರ್ಸ್ ರವರ ಬಿಲ್ ನಂ.48 ಮತ್ತು 49 ದಿನಾಂಕ:01/10/13 ಕ್ರಮವಾಗಿ ₹4,590/- ಮತ್ತು ₹2,095/-ಗಳು, ಒಟ್ಟು ₹6,685/- ಇದೆ. 2 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಎಸ್‌ಬಿ ಖಾತೆಗೆ ಚೆಕ್ ಮೂಲಕ ಹಣ ವರ್ಗಾವಣೆ ಮಾಡಿದೆ;
20. ಕ್ರಮ ಸಂಖ್ಯೆ-20 - ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-1774 ರಿಂದ 1777 ದಿನಾಂಕ:03/10/13 ಕ್ರಮವಾಗಿ, ₹24,255/-, ₹6,759/-, ₹12,175/- ಮತ್ತು ₹3,311/- ಒಟ್ಟು ₹46,500/-ಗಳಿಗೆ ಇದೆ. 4 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ;
21. ಕ್ರಮ ಸಂಖ್ಯೆ-21 - ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-1079 & 1080 ದಿನಾಂಕ:03/10/13 ಕ್ರಮವಾಗಿ, ₹32,032/- ಮತ್ತು ₹16,718/- ಒಟ್ಟು

- ₹48,750/-ಗಳಿಗೆ ಇದೆ. 2 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ನೀಡಿದೆ;
22. ಕ್ರಮ ಸಂಖ್ಯೆ-22 - ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-833 ದಿನಾಂಕ:19/06/13 ₹15,150/-ಗಳಿಗೆ ಇದೆ. ಸದರಿ ಹಣವನ್ನು ಅದೇ ಸಂಸ್ಥೆಯ ಹೆಸರಿಗೆ ನೀಡದೇ, ಉಳಿತಾಯ ಖಾತೆಗೆ ಹಣ ಚೆಕ್ ಮುಖೇನ ವರ್ಗಾವಣೆ ಮಾಡಿದೆ;
23. ಕ್ರಮ ಸಂಖ್ಯೆ-23 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ನಂ.11, 15, 18, 16 ಮತ್ತು 23 ದಿನಾಂಕ:12/08/13, 23/08/13, 01/09/13 ಮತ್ತು 04/09/13 ಕ್ರಮವಾಗಿ, ₹1,500/-, ₹2,100/-, ₹2,000/-, ₹13,890/- ಮತ್ತು ₹3,850/- ಒಟ್ಟು ₹23,340/- ಇದೆ. ಅದೇ ಸಂಸ್ಥೆಯ ಹೆಸರಿಗೆ ನೀಡದೇ, 5 ಬಿಲ್‌ಗಳಿಗೆ ಒಂದೇ ಚೆಕ್ ಮುಖಾಂತರ ಉಳಿತಾಯ ಖಾತೆಗೆ ನೀಡಿದೆ. ಆದರೆ, ನಗದು ವಹಿಯಲ್ಲಿ ಪೈಪ್‌ಗಳ ಧೈಡಿಂಗ್ ಪಂಪ್ ಮತ್ತು ಮೋಟಾರ್ ರಿಪೇರಿಗಾಗಿ ನೀಡಿದೆಯೆಂದು ಖರ್ಚು ತೋರಿಸಿದೆ;
24. ಕ್ರಮ ಸಂಖ್ಯೆ-24 - ಸುಮಂತ್ ಎಂಟರ್‌ಪ್ರೈಸಸ್, ಕೋಲಾರ ರವರ ಬಿಲ್ ಸಂಖ್ಯೆ-345 ದಿನಾಂಕ:02/11/13 ₹40,647/-ಗಳಿಗೆ ಇದೆ;
25. ಕ್ರಮ ಸಂಖ್ಯೆ-25 - ಸುಮಂತ್ ಎಂಟರ್‌ಪ್ರೈಸಸ್, ಕೋಲಾರ ರವರ ಬಿಲ್ ಸಂಖ್ಯೆ-346 ದಿನಾಂಕ:04/11/13 ₹37,075/-ಗಳಿಗೆ ಇದೆ;
26. ಕ್ರಮ ಸಂಖ್ಯೆ-26 - ದಿನಾಂಕ:14/11/13ರ ತಲಾ ₹6,500/-, ₹3,500/- ಮತ್ತು ₹3,000/- ಗಳ ಹಣ ಸಂದಾಯ ರಸೀದಿ ಮಾತ್ರ ಇದೆ;
27. ಕ್ರಮ ಸಂಖ್ಯೆ-27 - ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-694 ದಿನಾಂಕ:10/11/13 ₹49,500/-ಗಳಿಗೆ ಇದೆ. ಸದರಿ ಹಣವನ್ನು ಅದೇ ಸಂಸ್ಥೆಯ ಹೆಸರಿಗೆ ನೀಡದೇ, ಖಾಸಗಿ ವ್ಯಕ್ತಿಯ ಹೆಸರಿಗೆ ಚೆಕ್ ನೀಡಿದೆ;
28. ಕ್ರಮ ಸಂಖ್ಯೆ-28 - ಮೋಹನ್ ಇಂಜಿನಿಯರಿಂಗ್ ವರ್ಕ್ಸ್ ರವರ ಬಿಲ್ ನಂ.187, 252, 255 ರಿಂದ 257, 1 ರಿಂದ 3 ಮತ್ತು 299 ದಿನಾಂಕ:11/06/13, 15/06/13, 19/06/13, 01/08/13, 05/08/13, 06/08/13 ಮತ್ತು 12/10/13 ಕ್ರಮವಾಗಿ, ₹11,000/-, ₹7,200/-, ₹14,900/-, ₹1,880/-, ₹1,800/-, ₹10,200/-, ₹5,450/-, 2,100/- ಮತ್ತು ₹8,000/- ಒಟ್ಟು ₹62,530/- ಇದೆ. 9 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ನೀಡಿದ್ದು, ಅದೇ ಸಂಸ್ಥೆಯ ಹೆಸರಿಗೆ ಚೆಕ್ ನೀಡಿದ ಬಗ್ಗೆ ದಾಖಲೆಯಿಲ್ಲ;
29. ಕ್ರಮ ಸಂಖ್ಯೆ-29 ಮತ್ತು 30 - 13ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಹಣವನ್ನು ವೇತನ ನೀಡಲು ಬಳಸಿರುವುದು ಕಂಡು ಬಂದಿದ್ದು, ವೇತನ ನೀಡಿದ ಬಗ್ಗೆ ದಾಖಲೆಯಿಲ್ಲ;



30. ಕ್ರಮ ಸಂಖ್ಯೆ-31 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಪಂಪ್, ಮೋಟಾರ್ ಎತ್ತಿ-ಇಳಿಸಿರುವ ಬಾಬು;
31. ಕ್ರಮ ಸಂಖ್ಯೆ-32 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ಎನ್.ಚಂದ್ರೇಗೌಡ ರವರಿಗೆ ಪಂಪ್ ಮತ್ತು ಮೋಟಾರ್ ರಿಪೇರಿ ಮಾಡಿದ ಬಾಬು ಎಂದು ಖರ್ಚು ಹಾಕಿದೆ;
32. ಕ್ರಮ ಸಂಖ್ಯೆ-33 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ಸುಮಂತ್ ಎಂಟರ್‌ಪ್ರೈಸಸ್ ರವರಿಗೆ ಎಂದು ಖರ್ಚು ಹಾಕಿದೆ;
33. ಕ್ರಮ ಸಂಖ್ಯೆ-34 ಮತ್ತು 35 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ಸುಮಂತ್ ಎಂಟರ್‌ಪ್ರೈಸಸ್ ನೀರಿನ ಸಾಮಗ್ರಿಗಳ ಖರೀದಿ ಬಾಬು ಎಂದು ಖರ್ಚು ಹಾಕಿದೆ;
34. ಕ್ರಮ ಸಂಖ್ಯೆ-36 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ಚಂದ್ರಯ್ಯ ಶೆಟ್ಟಿ ಶಾಪೂರ ಪೈಪುಗಳ ಖರೀದಿ ಬಾಬು ಎಂದು ಖರ್ಚು ಹಾಕಿದೆ;
35. ಕ್ರಮ ಸಂಖ್ಯೆ-37 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ವಾಸ್ತವ ಕರ್ನಾಟಕ ಎಂದು ಖರ್ಚು ಹಾಕಿದೆ;
36. ಕ್ರಮ ಸಂಖ್ಯೆ-38 - ಯಾವುದೇ ದಾಖಲೆ ಇಲ್ಲ. ಆದರೆ, ನಗದು ವಹಿಯಲ್ಲಿ ಸಂಪಾದಕರು, ಅರಿವು ಪತ್ರಿಕೆ ಎಂದು ಖರ್ಚು ಹಾಕಿದೆ;
37. ಕ್ರಮ ಸಂಖ್ಯೆ-39 - ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-23, 25 ಮತ್ತು 35 ದಿನಾಂಕ:27/03/14 ಕ್ರಮವಾಗಿ, ₹8,569/-, ₹17,782/- ಮತ್ತು ₹14,675/- ಒಟ್ಟು ₹41,026/-ಗಳಿಗೆ ಇರುತ್ತದೆ. 3 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ನೀಡಿದೆ;
38. ಕ್ರಮ ಸಂಖ್ಯೆ-40 - ರಾಯಲ್ ಹಾರ್ಡ್‌ವೇರ್ ಸೆಂಟರ್, ಕೋಲಾರ ರವರ ಬಿಲ್ ಸಂಖ್ಯೆ-22, 24 ಮತ್ತು 34 ದಿನಾಂಕ:27/03/14 ಕ್ರಮವಾಗಿ, ₹19,172/-, ₹10,187/- ಮತ್ತು ₹15,075/- ಒಟ್ಟು ₹44,434/-ಗಳಿಗೆ ಇರುತ್ತದೆ. 3 ಬಿಲ್‌ಗಳಿಗೆ ಒಂದೇ ಚೆಕ್ ಅನ್ನು ನೀಡಿದೆ;
39. ಕ್ರಮ ಸಂಖ್ಯೆ-41 - ದಿನಾಂಕ:22/04/14ರ ₹5,500/-ಗಳಿಗೆ ಒಂದು ಹಣ-ನಂದಾಯ ರಸೀದಿ ಮಾತ್ರ ಇದೆ.

4) 13ನೇ ಹಣಕಾಸು ಯೋಜನೆಯ ಬ್ಯಾಂಕ್ ಖಾತೆಗೆ ಜಮಾ ಆದ ಹಣವನ್ನು ಅದೇ ಯೋಜನೆಗೆ ವ್ಯಯಿಸಬೇಕಾಗಿದ್ದು, ಒಂದು ಉದ್ದೇಶಕ್ಕೆ ಮೀಸಲಿರಿಸಿದ ಅನುದಾನವನ್ನು ಬೇರೆ ಉದ್ದೇಶಕ್ಕೋಸ್ಕರ (ವೇತನ

ಪಾವತಿ ಕ್ರಮ ಸಂಖ್ಯೆ:29 & 30, ಪತ್ರಿಕೆಗಳಿಗೆ - ಕ್ರಮ ಸಂಖ್ಯೆ:37 & 38) ಬಳಸಿರುವುದು ಕಂಡು ಬಂದಿದೆ. ಕಾರಣ, ಸದರಿ ಖರ್ಚುಗಳು ನಿಯಮಬಾಹಿರವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದುವರೆದು, ಹಿಂದಿನ ಖಂಡಿಕೆ-38ರ ಕ್ರಮ ಸಂಖ್ಯೆ-31 ರಿಂದ 38 ಖರ್ಚುಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಕಾರಣ, ಸದರಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆಯೆಂದು ಹೇಳಬಹುದಾಗಿದೆ;

5) ಹಿಂದಿನ ಖಂಡಿಕೆ-38ರ ಕ್ರಮ ಸಂಖ್ಯೆ-2, 4, 5, 24, 25, 33 ರಿಂದ 35, 39 ಮತ್ತು 40ರಲ್ಲಿ ಹೆಸರಿಸಿದ ಸಂಸ್ಥೆಗಳಿಂದ ಸಾಮಗ್ರಿಗಳನ್ನು ಖರೀದಿಸಿದ ಬಾಬು ಎಲ್ಲಾ ಖರ್ಚುಗಳು ಒಂದು ಲಕ್ಷಕ್ಕಿಂತ ಕಡಿಮೆ ಇದ್ದು, ಸದರಿ ಖರ್ಚುಗಳಿಗೆ ಸಂಬಂಧಿಸಿದಂತೆ ಎದುರುದಾರರುಗಳು ಖರೀದಿ ಬಿಲ್ಲು \ ನಗದು ಬಿಲ್ಲಿನ ಪ್ರತಿಗಳನ್ನು ಮಾತ್ರ ಹಾಜರುಪಡಿಸಿದ್ದಾರೆ. ಸದರಿ ಖರೀದಿಗಳಿಗೆ ಸಂಬಂಧಿಸಿದಂತೆ, ದರಪಟ್ಟಿಗಳನ್ನು ಅಹ್ವಾನಿಸಿದ ಬಗ್ಗೆ ದಾಖಲೆಗಳು ಇಲ್ಲ. ಕೆಎಫ್‌ಸಿ ಪರಿಚ್ಛೇದ 17ರ ಪ್ರಕಾರ ಅಗತ್ಯವಿರುವ ಸರಕು ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಸಾಧಿಲ್ವಾರು ವೆಚ್ಚದ ಕೈಪಿಡಿ 1958, ನಿಯಮಗಳ ನಿಯಮ 55(49)(ಎ)ರನ್ವಯ ₹5,000/- ಮೀರಿದ ₹1,00,000/-ದವರೆಗಿನ ಖರೀದಿಗಳನ್ನು ಸ್ಪರ್ಧಾತ್ಮಕ ಕೊಟೇಷನ್ ಕರೆಯುವ ಮೂಲಕ ಮಾಡತಕ್ಕದ್ದು. ಕೆಎಫ್‌ಸಿ ಪರಿಚ್ಛೇದ 57ರನ್ವಯ ಪ್ರತಿಯೊಂದು ಖರ್ಚಿನ ಬಗ್ಗೆ ವೋಚರ್‌ಗಳು ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು. ಮುಂದುವರೆದು, ಬೇರೆ ಬೇರೆ ಬಿಲ್ಲುಗಳ ಬಾಬು ಹಣವನ್ನು ಬೇರೆ ಬೇರೆ ಚೆಕ್‌ಗಳನ್ನು ನೀಡದೇ ಒಟ್ಟಿಗೆ ಒಂದೇ ಚೆಕ್ ಅನ್ನು ನೀಡಿರುವುದು ಕಂಡು ಬಂದಿದೆ. ಆದ್ದರಿಂದ, ಸದರಿ ಖರ್ಚುಗಳಿಗೆ ಸಂಬಂಧಿಸಿದಂತೆ, ಕೆಎಫ್‌ಸಿ ನಿಯಮಾವಳಿಗಳ ಉಲ್ಲಂಘನೆಯಾಗಿದೆ;

6) ಹಿಂದಿನ ಖಂಡಿಕೆ-38ರ ಕ್ರಮ ಸಂಖ್ಯೆ-1, 7 ರಿಂದ 9, 12, 26 ಮತ್ತು 41ರಲ್ಲಿ ಹೇಳಿದ ಖರ್ಚುಗಳ ಬಾಬು ಕೇವಲ ಹಣ ಸಂದಾಯ ರಸೀದಿಗಳಿದ್ದು, ಸದರಿ ಕಾಮಗಾರಿಯನ್ನು ನಿರ್ವಹಿಸಿದ ವಿವರಗಳಾಗಲೀ, ದಾಖಲೆಗಳಾಗಲೀ ಲಭ್ಯವಿಲ್ಲ. ಸದರಿ ಕೆಲವೊಂದು ರಸೀದಿಗಳಲ್ಲಿ ಹೇಳಿದ ಮೊತ್ತಕ್ಕೂ ಮತ್ತು ಮಾಡಿದೆಯೆಂದು ಹೇಳಿದ ಖರ್ಚಿಗೂ ತಾಳೆಯಾಗುವುದಿಲ್ಲ;

7) ಉಳಿದಂತೆ ಖಂಡಿಕೆ-38ರ ಬೇರೆ ಖರ್ಚುಗಳಿಗೆ ಸಂಬಂಧಿಸಿದಂತೆ, ಖಾಸಗಿ ಸಂಸ್ಥೆಗಳ ಬಿಲ್ಲುಗಳ ಬಾಬು ಹಣವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಚೆಕ್‌ಗಳ ಮುಖೇನ ಪಾವತಿಸಿರುವುದು ಕಂಡು ಬಂದಿದೆ. ಸದರಿ ಪಾವತಿಯು ಕೂಡ ನಿಯಮಬಾಹಿರವಾಗಿದೆ.

8) ಸದರಿ ಎಲ್ಲಾ ಹಣದ ವ್ಯವಹಾರಗಳು ದೂರಿನ 2 ಮತ್ತು 3ನೇ ಎದುರುದಾರರ ಕರ್ತವ್ಯದ ಅವಧಿಯಲ್ಲಿ ಆಗಿದೆಯೆಂದು ದಾಖಲೆಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಕಾರಣ, ಸದರಿಯವರುಗಳು ದುರುಪಯೋಗದ ಒಟ್ಟು ಮೊತ್ತ ₹10,91,728/- (ವೇತನದ ಬಾಬು ಒಟ್ಟು ₹1,05,200/- ಕಳೆದು) ಗಳಿಗೆ ಜವಾಬ್ದಾರರಾಗಿದ್ದಾರೆ.

8. ಮೂರನೇ (3ನೇ) ಎದುರುದಾರರು ದಿನಾಂಕ:31/05/14ರಂದು ನಿವೃತ್ತಿಯಾಗಿದ್ದು, ಸದರಿ ದೂರಿನಲ್ಲಿ ಹೇಳಿದ ಹಣ ದುರುಪಯೋಗವು ಸದರಿಯವರು ಸೇವೆಯಿಂದ ನಿವೃತ್ತಿಯಾದ ನಂತರ ಈ ದೂರಿನಲ್ಲಿ ಬೆಳಕಿಗೆ ಬಂದಿದ್ದು, ದುರುಪಯೋಗದ ಮೊತ್ತಕ್ಕೆ 2ನೇ ಎದುರುದಾರರೊಂದಿಗೆ ಸದರಿಯವರೂ ಜವಾಬ್ದಾರರಾಗಿದ್ದಾರೆ. ಕಾರಣ, ಕಾಲಮಿತಿ ಬಾಧಕವನ್ನು ಮನ್ನಿಸಿದೆ.

9. ಮೇಲ್ಕಂಡ ಅಂಶಗಳು, ಕಡತದ ಸಂಗತಿಗಳು ಹಾಗೂ ದಾಖಲಾತಿಗಳನ್ನು, ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಸದರಿ 2 ಮತ್ತು 3ನೇ ಎದುರುದಾರರ ವಿರುದ್ಧದ ನಡವಳಿಯನ್ನು ಕೈಬಿಡಲು ಸೂಕ್ತ/ ಸಮಂಜಸ/ ಸಮಾಧಾನಕರ ಕಾರಣ ತೋರಿಸಿಲ್ಲವೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

10. ಒಂದನೇ (1ನೇ) ಎದುರುದಾರರು ಷಾಪೂರು ಗ್ರಾಮ ಪಂಚಾಯತ್‌ನಲ್ಲಿ ದಿನಾಂಕ:11/04/2016 ರಿಂದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಆ ಅವಧಿಯಲ್ಲಿ ಈ- ದೂರಿಗೆ ಸಂಬಂಧಿಸಿದ ಹಣ ದುರುಪಯೋಗ ಆಗದೇ ಇರುವುದರಿಂದ, 1ನೇ ಎದುರುದಾರರ ವಿರುದ್ಧದ ನಡವಳಿಯನ್ನು ಕೈಬಿಟ್ಟಿದೆ.

11. ಕಡತದಲ್ಲಿಯ ಸಂಗತಿಗಳು ಹಾಗೂ ದಾಖಲಾತಿಗಳಿಂದ, 2 ಮತ್ತು 3ನೇ ಎದುರುದಾರರು ಸರ್ಕಾರಿ/ ಸಾರ್ವಜನಿಕ ನೌಕರರಾಗಿ ಪರಿಪೂರ್ಣ ಪ್ರಾಮಾಣಿಕತೆ, ಸಂಪೂರ್ಣ ಕರ್ತವ್ಯ ನಿಷ್ಠತೆ ಮತ್ತು ಸರ್ಕಾರಿ ಸೇವಕರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡ ದುರ್ವರ್ತನೆ/ ದುರ್ನಡತೆ ಮೇಲ್ನೋಟಕ್ಕೆ ಕಂಡು ಬರುತ್ತದೆ.


12. ಎರಡನೇ (2ನೇ) ಎದುರುದಾರರು ಷಾಪೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿದ್ದು, ಸದರಿಯವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದೆ.

13. ಅದಲ್ಲದೆ 3ನೇ ಎದುರುದಾರರು ಸರ್ಕಾರಿ ನೌಕರರಾಗಿದ್ದು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ, 1966ರ ನಿಯಮ 3(1)ರ ಅಡಿಯಲ್ಲಿ ದುರ್ನಡತೆ/ ದುರ್ವರ್ತನೆ ಕಂಡು ಬರುವುದರಿಂದ,

215

ಸದರಿಯವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ಕರ್ನಾಟಕ ಲೋಕಾಯುಕ್ತ ಕಾಯಿದೆ ಕಲಂ 12(3)ರ ಅಡಿ ಪ್ರದತ್ತವಾದ ಅಧಿಕಾರದಡಿ, ಈಗ, ಈ ವರದಿ ಮೂಲಕ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ, ಹಾಗೂ 3ನೇ ಎದುರುದಾರರು ದಿನಾಂಕ:31/05/2014ರಂದು ನಿವೃತ್ತಿ ಹೊಂದಿರುವುದರಿಂದ, ಕೆಎಸ್‌ಆರ್‌ವಿಯಮ 214(2)(ಬಿ)(i)ರ ಅಡಿ ಇಲಾಖಾ ವಿಚಾರಣೆಗೆ ಅನುಮತಿಯನ್ನು ನೀಡಿ ಹಾಗೂ 3ನೇ ಎದುರುದಾರರ ವಿರುದ್ಧದ ಇಲಾಖಾ ವಿಚಾರಣೆ ಮಾಡಲು, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 14(ಎ) ಅಡಿ ಈ ಸಂಸ್ಥೆಗೆ ವಹಿಸ ಬೇಕೆಂದು ಕೋರಿದೆ.

14. ಹಾಗೆಯೇ, ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ಕಲಂ 12(4)ರ ಪ್ರಕಾರ ಸಕ್ಷಮ ಪ್ರಾಧಿಕಾರವು, ಈ ವರದಿಯ ಮೇಲೆ ಏನು ಕ್ರಮ ಕೈಗೊಂಡಿದೆ ಅಥವಾ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಈ ವರದಿಯನ್ನು ಸ್ವೀಕರಿಸಿದ ಒಂದು ತಿಂಗಳೊಳಗೆ ಈ ಪ್ರಾಧಿಕಾರಕ್ಕೆ ತಿಳಿಸಲು ಹೇಳಿದೆ, ಏಕೆಂದರೆ 3ನೇ ಎದುರುದಾರರು ದಿನಾಂಕ:31/05/2014ರಂದು ನಿವೃತ್ತಿ ಹೊಂದಿದ್ದಾರೆ.

  
 (ನ್ಯಾಯಾಪೂರ್ತಿ ಎನ್.ಆನಂದ) 22/3  
 ಉಪಲೋಕಾಯುಕ್ತ,  
 ಕರ್ನಾಟಕ ರಾಜ್ಯ.  
